

ರಾಷ್ಟ್ರ ಜಾಗೃತಿಯ ದೈನಿಕ

ಹೊಸ ದಿಗಂತ

Saturday 21st December 2019

International Seminar in RVCE Campus

ಪ್ರತಿಭಾವಂತರಿಗೆ ಉತ್ತಮ ವೇದಿಕೆ ಕಲ್ಪಿಸಿ

• ದಿಗಂತ ವರದಿ, ಕೆಂಗೆರಿ

ದೇಶದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಪ್ರತಿಭಾವಂತರಿಗೆ ಸೂಕ್ತ ಸಹಕಾರ ಪೋಷಣೆ ಮತ್ತು ಉತ್ತಮ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸಾಗಬೇಕೆಂದೆ ಎಂದು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಬೆಂಗಳೂರು ವಿಭಾಗದ ಅಭಿವೃದ್ಧಿ ಮತ್ತು ಸಂಶೋಧನಾ ವಿಭಾಗದ ನಿರ್ದೇಶಕಿ ವಿ.ಮಹೇಶ್ ಹೇಳಿದರು.

ಆರ್‌ವಿ ತಾಂತ್ರಿಕ ಮಹಾದ್ವಾಲಯದ ಆವರಣದಲ್ಲಿ ಶುಕ್ರವಾರ ಆರ್‌ವಿ ತಾಂತ್ರಿಕ ಮಹಾವಿದ್ಯಾಲಯ ಮತ್ತು ಯುಎಸ್‌ಎ ಪ್ರೋಗ್ರೆಡಾ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯ ಸಹಯೋಗದಲ್ಲಿ ಸ್ಪರ್ಧಾತ್ಮಕ ಯುಗ ಮತ್ತು ಮಾಹಿತಿ ತಂತ್ರಜ್ಞಾನದಲ್ಲಿ ಎದುರಾಗುವ ಸಮಸ್ಯೆಗೆ ಸುಸ್ಥಿರ ಪರಿಹಾರ ಕುರಿತು ಇನ್ ಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ ಇಂಜಿನಿಯರ್ಸ್ 4 ನೇ ಅಂತಾರಾಷ್ಟ್ರೀಯ ಖಜಾಂಕೆ ಸಂಕರಣದಲ್ಲಿ ಅವರು ಮಾತನಾಡಿದರು.

ವಿಜ್ಞಾನ, ತಂತ್ರಜ್ಞಾನದ ಅಪ್ಪಾರಗಳಲ್ಲಿ ಭಾರತದವೇ ಮುಂದಿದ್ದಾರೆ. ಆದರೆ, ಆವಿಷ್ಕಾರದಿಂದ ಉತ್ಪನ್ನ ತಯಾರಿಕೆಯಲ್ಲಿ ಹಿಂದೆ ಇದ್ದೇವೆ. ನಾವೇ ಉತ್ಪನ್ನ ತಯಾರಿಕೆಗೆ ಮುಂದಾದಾಗ ನಮ್ಮ ದೇಶದ ಆರ್ಥಿಕ ಬೆಳವಣಿಗೆ ಮೂಲಕ ಪ್ರಗತಿ ಸಾಧಿಸಿ ವಿಶ್ವದ ಅಗ್ರಗಣ್ಯ ರಾಷ್ಟ್ರವಾಗಿ ಹೊರಹೊಮ್ಮಬಹುದು. ಆಧುನಿಕ ತಂತ್ರಜ್ಞಾನದ



ಆವಿಷ್ಕಾರಗಳು ಹಾಗೂ ಸಂಶೋಧನೆಗಳ ಫಲವೆನಿಸಿ ಸಾಮಾನ್ಯರಿಗೂ ತಲುಪುವಂತಾದಾಗ ಮಾತ್ರ ಸಂಶೋಧನೆಗಳಿಗೆ ಹೆಚ್ಚಿನ ಮಹತ್ವ ದೊರೆಯುತ್ತದೆ ಎಂದರು.

ಎ.ವಿ.ಪಿ ಟೆಕ್ನಾಲಜಿಯ ಕೌನ್ಸಿಲ್ ಡೇಡ್ ಪಾಂಡೆ ಮಾತನಾಡಿ, ಆಧಿಕ ಪ್ರಮಾಣದ ದತ್ತಾಂಶ ಸಂಗ್ರಹಣೆ ಸವಾಲಾದರೂ ಕೃತಕ ಬುದ್ಧಿ ಮತ್ತು ತಂತ್ರಜ್ಞಾನದ ಸಮರ್ಪಕ ಬಳಕೆಯಿಂದ ಸಮಸ್ಯೆ ಪರಿಹಾರಕ್ಕೆ ಮುಂದಾಗುವ ಮೂಲಕ ಸವಾಲು ಎದುರಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದರು.

ಯು.ಎಸ್.ಎ ಪ್ರೋಗ್ರೆಡಾ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯದ ಪ್ರೊ.ಎಸ್.ಎಸ್. ಐಯ್ಯಂಗಾರ್ ಮಾತನಾಡಿ, ಆಧುನಿಕ ಕಾಲಘಟ್ಟ

ದಲ್ಲಿ ವಿದ್ಯಾರ್ಥಿಗಳಿಗೆ ಸಂಶೋಧನೆಯಲ್ಲಿ ತೊಡಗಿಸಿಕೊಂಡು ಸಾಧನೆ ಮಾಡಲು ವಿಪುಲ ಅವಕಾಶ ವಿದ್ಯು ಶಿಷ್ಟ, ಸಂಯಮ, ಧೈಯ ಮತ್ತು ಬದ್ಧತೆಯಿಂದ ಕಾರ್ಯಪ್ರವೃತ್ತರಾದರೆ ಎಂತಹ ಕಠಿಣ ಸವಾಲುಗಳನ್ನಾದರೂ ಎದುರಿಸಿ ಸಾಧನೆ ಮಾಡಬಹುದು ಎಂದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್ ಅಧ್ಯಕ್ಷ ಡಾ.ಪಾಂಡುರಂಗಶೆಟ್ಟಿ.ಬಿ.ಎಂ., ಸಂಶೋಧನಾ ಇಂಜಿನಿಯರ್ ಡಾ. ಕಲಾಪ್ರಿಯಾ ಕಣ್ಣಾ ಐಇಇಇ ಬೆಂಗಳೂರು ವಿಭಾಗದ ಕಾರ್ಯಕಾರಿ ಸಮಿತಿಯ ಕೇಶವ್ ಬಾಪುಜಿ, ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಎನ್.ಸುಬ್ರಮಣ್ಯ, ಡಾ.ಶೋಭಾ ಜಿ., ಡಾ.ರಮಾಕಾಂತ್ ಕುಮಾರ್ ಪಿ. ಉಪಸ್ಥಿತರಿದ್ದರು.